



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 30 | ಸಂಚಿಕೆ : 35 | ಡಿಸೆಂಬರ್ 6, 2023 | ಬುಧವಾರ | ಪುಟಗಳು : 8 | ಬೆಲೆ : 2/-

ಪ್ರಸಕ್ತ ಹಣಕಾಸು ವರ್ಷದ 7 ತಿಂಗಳಿನಲ್ಲಿ ವಿತ್ತೀಯ ಕೊರತೆ ರೂ. 8.04 ಲಕ್ಷ ಕೋಟಿ ಏರಿತು

2023-24ರ ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ವಿತ್ತೀಯ ಕೊರತೆಯು 8.04 ಲಕ್ಷ ಕೋಟಿ ರೂ.ಗಳಾಗಿದ್ದು, ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 7.02 ಲಕ್ಷ ಕೋಟಿ ರೂ.ನಷ್ಟಿತ್ತು. ಹೀಗಾಗಿ ಮೊದಲ ಏಳು ತಿಂಗಳಲ್ಲಿ ವಿತ್ತೀಯ ಕೊರತೆಯು ಇಡೀ ಹಣಕಾಸು ವರ್ಷದ ಅಂದಾಜಿನ 45 ಪ್ರತಿಶತದಷ್ಟಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ.45.6 ರಷ್ಟಿತ್ತು. ಇಡೀ ಹಣಕಾಸು ವರ್ಷಕ್ಕೆ 17.87 ಲಕ್ಷ ಕೋಟಿ ವಿತ್ತೀಯ ಕೊರತೆಯ ಗುರಿಯನ್ನು ಸರ್ಕಾರ ಹೊಂದಿದೆ.

ಭಾರತ ಸರ್ಕಾರವು 15.9 ಲಕ್ಷ ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ


ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ಅವಧಿಗೆ ಈ ಡೇಟಾವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 2023 ರವರೆಗಿನ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ಸರ್ಕಾರವು 15.9 ಲಕ್ಷ ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ, ಇದು 2023-24 ರ ಬಜೆಟ್ ಅಂದಾಜಿನ 58.6 ಪ್ರತಿಶತವಾಗಿದೆ. ಈ ಮೊತ್ತದಲ್ಲಿ 13.01 ಲಕ್ಷ ಕೋಟಿ ತೆರಿಗೆ ಆದಾಯ, 2.65 ಲಕ್ಷ ಕೋಟಿ ರೂಪಾಯಿ ತೆರಿಗೆಯೇತರ ಆದಾಯ ಮತ್ತು ರೂ.22,990 ಕೋಟಿ ಸಾಲೇತರ ಬಂಡವಾಳ ಸ್ವೀಕೃತಿಯಾಗಿ ಬಂದಿದೆ.

ವಿತ್ತೀಯ ಕೊರತೆ ಎಂದರೇನು?

ವಿತ್ತೀಯ ಕೊರತೆಯು ಸರ್ಕಾರದ ಆದಾಯ ಮತ್ತು ವೆಚ್ಚದ ನಡುವಿನ ವ್ಯತ್ಯಾಸವಾಗಿದೆ, ಇದನ್ನು ಸರ್ಕಾರವು ಮಾರುಕಟ್ಟೆಯಿಂದ ಎರವಲು (ಸಾಲ) ಪಡೆಯುವ ಮೂಲಕ ಪೂರೈಸುತ್ತದೆ. ಈ ಹಣಕಾಸು ವರ್ಷದ ಸಾಮಾನ್ಯ ಬಜೆಟ್ ಅನ್ನು ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ಕ್ಕೆ ವಿತ್ತೀಯ ಕೊರತೆಯನ್ನು ರೂ. 17.86 ಲಕ್ಷ ಕೋಟಿ ಅಥವಾ ಜಿಡಿಪಿಯ 5.9 ಪ್ರತಿಶತದಲ್ಲಿ ಇರಿಸುವ ಗುರಿಯನ್ನು ಹೊಂದಿದ್ದಾರೆ.

CGA ದತ್ತಾಂಶದ ಪ್ರಕಾರ, 2023 ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚವು 23.94 ಲಕ್ಷ ಕೋಟಿ ರೂಪಾಯಿಗಳಾಗಿದೆ. ಇದು 2023-24 ರ ಬಜೆಟ್ ಅಂದಾಜಿನ 53 ಪ್ರತಿಶತವಾಗಿದೆ. ಒಟ್ಟು ವೆಚ್ಚದಲ್ಲಿ 18,47,488 ಕೋಟಿ ರೂಪಾಯಿ ಆದಾಯ ಖಾತೆಯಲ್ಲಿ ಮತ್ತು 5,46,924 ಕೋಟಿ ಬಂಡವಾಳ ಖಾತೆಯಲ್ಲಿ ಮಾಡಲಾಗಿದೆ.

ಕ್ರೆಡಿಟ್ ರೇಟಿಂಗ್ ಏಜೆನ್ಸಿ ಇಕ್ವಿ ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್, ಅಕ್ಟೋಬರ್‌ನಲ್ಲಿ ಬಂಡವಾಳ ವೆಚ್ಚವು ವರ್ಷದಿಂದ ವರ್ಷಕ್ಕೆ



ಶೇಕಡಾ 15 ರಷ್ಟು ಕಡಿಮೆಯಾಗಿದೆ, ಇದು ಏಳು ತಿಂಗಳ ಅವಧಿಯಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಸಹಾಯ ಮಾಡಿದೆ ಎಂದು ಹೇಳಿದರು. 'ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ಆಹಾರ ಧಾನ್ಯ ಯೋಜನೆ ವಿಸ್ತರಣೆ, ಎಲ್‌ಪಿಜಿ ಮೇಲಿನ ಹೆಚ್ಚಿನ ಸಬ್ಸಿಡಿ ಮತ್ತು ರಸಗೊಬ್ಬರ ಸಬ್ಸಿಡಿ ಹೆಚ್ಚಳದಿಂದಾಗಿ ನಾವು ಬಜೆಟ್ ಅಂದಾಜಿಗಿಂತ 0.8-1 ಲಕ್ಷ ಕೋಟಿ ರೂ. ನಷ್ಟು ಕಾಣಬಹುದು.

ಮುಂದಿನ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯು

ರೂ.17.86 ಲಕ್ಷ ಕೋಟಿ ಅಂದಾಜು

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2023-24ರ ಏಪ್ರಿಲ್ ಅಕ್ಟೋಬರ್ ಅವಧಿಗೆ ಬಜೆಟ್ ಅಂದಾಜಿನ ಶೇ 45ರಷ್ಟು ಆಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳಿವೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 45.6ರಷ್ಟು ಆಗಿತ್ತು. ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆಯು 2023-24ರ ಏಪ್ರಿಲ್ ಅಕ್ಟೋಬರ್ ಅವಧಿಯ ಮೌಲ್ಯದ ಲೆಕ್ಕದಲ್ಲಿ ರೂ. 8.03 ಲಕ್ಷ ಕೋಟಿಯಷ್ಟು ಆಗಿದೆ. ಮುಂದಿನ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯು ಜಿಡಿಪಿಯ ಶೇ 5.9ರಷ್ಟು ಅಂದರೆ, ರೂ.17.86 ಲಕ್ಷ ಕೋಟಿ ಆಗಬಹುದು ಎನ್ನುವ ಅಂದಾಜನ್ನು ಸರ್ಕಾರ ಮಾಡಿದೆ.



3

ಸಾರ್ವಕಾಲಿಕ ಗರಿಷ್ಠ
ಮಟ್ಟಕ್ಕೆ ನಿಜಿ



4

ದಿ ಕುಮಬಾ ಅರ್ಬನ್ ಕೋ-ಆಪ್ ಬ್ಯಾಂಕಿಗೆ
ಜಿಲ್ಲಾ ಮಟ್ಟದ ಉತ್ತಮ ಬ್ಯಾಂಕ ಪ್ರಶಸ್ತಿ



7

ನಿಮ್ಮ ಪ್ರಶ್ನೆ
ನಮ್ಮ ಉತ್ತರ

ಸಂಪಾದಕೀಯ

ಅತೀಯ ಸಹಕಾರಿಗಳೇ...



ಕೃಷಿ ನವೋದ್ಯಮದ ಮೂಲಕ ರೈತರ ಆದಾಯ
ದ್ವಿಗುಣಗೊಳಿಸುವ ರಾಜ್ಯ ಸರ್ಕಾರದ ಮಹತ್ವದ ಯೋಜನೆ

ದೇಶದಲ್ಲಿ ಸ್ವಾರ್ಥಾಪ್ತಗಳನ್ನು ಉತ್ತೇಜಿಸುವ ಸಲುವಾಗಿ ಧನಸಹಾಯ, ಮಾರ್ಗದರ್ಶನ ಮತ್ತು ಉದ್ಯಮ ಪಾಲುದಾರಿಕೆಯ ಅವಕಾಶಗಳನ್ನು ಒದಗಿಸಲು ಕೇಂದ್ರ ಸರ್ಕಾರ ಸ್ವಾರ್ಥಾಪ್ತ ಇಂಡಿಯಾ ಯೋಜನೆಯನ್ನು ಕೆಲವರ್ಷಗಳಿಂದ ಜಾರಿಗೆ ತಂದಿರುವುದು ನೆನಪಿರಬಹುದು. ಈ ಯೋಜನೆ ಅರ್ಹ ಯುವಜನರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ಸ್ವಾರ್ಥಾಪ್ತ ಯೋಜನೆಯ ಮೂಲಕ ಅಸಂಖ್ಯಾತ ವಿದ್ಯಾವಂತ ನಿರುದ್ಯೋಗಿಗಳಿಗೆ ತಮ್ಮ ಕನಸನ್ನು ನೆನಸಾಗಿಸಿಕೊಳ್ಳಲು ಒಂದು ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತುತ ನಮ್ಮ ಬೆಂಗಳೂರು ನವೋದ್ಯಮಗಳ ನೆಚ್ಚಿನ ತಾಣವಾಗಿದೆ ಹಾಗೂ ದೇಶದ ಸ್ವಾರ್ಥಾಪ್ತ ಹಬ್ ಎಂಬ ಖ್ಯಾತಿಯನ್ನೂ ಗಳಿಸಿದೆ. ಹಲವು ಏಳು ಬೀಳುಗಳ ನಡುವೆ ಇತ್ತೀಚಿನ ದಿನಗಳಲ್ಲಿ ನವೋದ್ಯಮಗಳು ಸಂಖ್ಯೆ ಗಣನೀಯ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ಕಾರಣ ನವೋದ್ಯಮಿಗಳಿಗೆ ಸರ್ಕಾರದಿಂದ ಉದ್ಯಮ ಪ್ರಾರಂಭಿಸಲು ಸೂಕ್ತ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಉತ್ತೇಜನ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಸದ್ಯ ನಗರ ಕೇಂದ್ರಿತವಾದ ನವೋದ್ಯಮಗಳನ್ನು ರಾಜ್ಯದ ಉಳಿದ ಭಾಗಗಳಿಗೆ ವಿಸ್ತರಿಸುವ ಸಲುವಾಗಿ ರಾಜ್ಯ ಸರ್ಕಾರ ಕೃಷಿ ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಇದರಿಂದ ಸಣ್ಣ ನಗರ, ಪಟ್ಟಣಗಳಲ್ಲಿ ಕೃಷಿ ನವೋದ್ಯಮಗಳು ಸ್ಥಾಪನೆಗೊಂಡಲ್ಲಿ ಅಲ್ಲಿನ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶ.

ಕೃಷಿ ನವೋದ್ಯಮಗಳ ಮೂಲಕ ಅಲ್ಲಿನ ಯುವಕರು ಉದ್ಯೋಗಗಳನ್ನು ಕಂಡುಕೊಂಡು ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳಬೇಕಿದೆ. ಉತ್ಪನ್ನಗಳ ಬೆಲೆ ಕುಸಿದಾಗ ಅದರ ಮೌಲ್ಯವರ್ಧನೆ ಮಾಡುವ ಮೂಲಕ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳಬೇಕಿದೆ. ಹೀಗಾದಲ್ಲಿ ಗ್ರಾಮೀಣ ಭಾಗದಲ್ಲೂ ಉಳಿದ ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿದೆ. ಇದು ಸಾಕಾರಗೊಂಡಲ್ಲಿ, ಗ್ರಾಮೀಣ ಯುವ ಪ್ರತಿಭೆಗಳು ನಗರಗಳತ್ತ ವಲಸೆ ಬರುವುದೂ ತಪ್ಪುತ್ತದೆ.

ದೇಶದಲ್ಲೇ ವಿನೂತನವಾದ ಕೃಷಿ ನವೋದ್ಯಮಗಳ ಪ್ರೋತ್ಸಾಹಿಸುವ ಯೋಜನೆಗೆ ನಮ್ಮ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ರೂ.10 ಕೋಟಿಯನ್ನು ಮೀಸಲಿಟ್ಟಿದ್ದಾರೆ. ಮಾತ್ರವಲ್ಲ ಯೋಜನೆಗೆ ಚಾಲನೆ ನೀಡಲು ಉಪ ಕೃಷಿ ನಿರ್ದೇಶನಾಲಯವನ್ನೂ ಸ್ಥಾಪಿಸಲಾಗಿದೆ.

ಮುಂದಿನ ದಿನಗಳಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳನ್ನು ಆಧರಿಸಿ ನವೋದ್ಯಮಗಳನ್ನು ಸ್ಥಾಪಿಸಲು ನಮ್ಮ ಕೃಷಿ ಪದವೀಧರರು, ಪ್ರಗತಿಪರ ರೈತರು ಮುಂದಾಗಬೇಕಿದೆ.

ಕೃಷಿಕರು ಉದ್ಯಮಿಗಳಾಗಿ ತಾವು ಬೆಳೆದ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿಕೊಂಡಲ್ಲಿ ಮಾತ್ರ ಅವರ ಆದಾಯ ದ್ವಿಗುಣವಾಗಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ಬಲವಾದ ನಂಬಿಕೆ. ಮುಂದಿನ ದಿನಗಳಲ್ಲಿ ಕೃಷಿ ನವೋದ್ಯಮ ಗ್ರಾಮೀಣ ಮಟ್ಟದಲ್ಲೂ ಕ್ರಿಯಾಶೀಲವಾಗಲಿ, ಯುವಕರು ತಾವಿರುವಲ್ಲೇ ಉದ್ಯೋಗ ಮಾಡುವಂತಾಗಿ, ಅವರುಗಳು ನಮ್ಮದಿಯ ಜೀವನ ನಡೆಸುವಂತಾದರೆ ಮಹಾತ್ಮ ಗಾಂಧಿಯವರು ಹೇಳಿದ ಹಾಗೆ; ಗ್ರಾಮಗಳು ಸಮಗ್ರವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಮಾತುಗಳು ಸಾಕಾರಗೊಂಡಂತಾಗುತ್ತದೆ. ಸಾಕಾರಗೊಳ್ಳಲಿ ಎಂದು ಆಶಿಸುತ್ತೇನೆ.

» ಎಚ್.ಕೆ. ಪಾಟೀಲ

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ನಿಷ್ಠೆ

ಮುಂಬೈ: ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಷ್ಠೆ ಶುಕ್ರವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತು. ಬಿಸ್‌ಇ ಸೆನೆಕ್ಸ್ 493 ಅಂಶ ಏರಿಕೆ ಕಂಡು 11 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಯಿತು.

ಜಿಡಿಪಿ, ತಯಾರಿಕಾ ವಲಯದ ಬೆಳವಣಿಗೆ ಸಕಾರಾತ್ಮಕ ಮಟ್ಟದಲ್ಲಿ ಇರುವುದು ಹಾಗೂ ವಿದೇಶಿ ಬಂಡವಾಳ ಹೂಡಿಕೆಯು ಷೇರುಪೇಟೆ ಓಟಕ್ಕೆ ಬೆಂಬಲ ನೀಡಿದೆ. ಸೆನೆಕ್ಸ್ 67,481 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಸೆಪ್ಟೆಂಬರ್ 18ರ ನಂತರ ವಹಿವಾಟಿನ ಗರಿಷ್ಠ ಅಂತ್ಯ ಇದಾಗಿದೆ. ನಿಷ್ಠೆ ದಾಖಲೆಯ 20,268 ಅಂಶಗಳಿಗೆ ತಲುಪಿತು.

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ನಿರೀಕ್ಷೆಯನ್ನೂ ಮೀರಿದೆ. ಇದು ಷೇರುಪೇಟೆಗೆ ಉತ್ತೇಜನ ನೀಡಿತು. ಯುರೋಪ್‌ನ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಏರಿಕೆ ಪ್ರವೃತ್ತಿಗೆ ಅಂತ್ಯ ಹಾಡುವ ಭರವಸೆಯೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿಯೂ ಸೂಚ್ಯಂಕಗಳು ಏರಿಕೆ ಕಂಡವು ಎಂದು ಜಿಯೋಜಿತ್ ಫೈನಾನ್ಸಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ. ಇನ್ನು, ಹಬ್ಬದ ಬೇಡಿಕೆಯು ವಾಹನ ಮಾರಾಟ ಹೆಚ್ಚಾಗುವಂತೆ ಮಾಡಿದೆ. ಇದು ಸಹ ವಹಿವಾಟಿನ ಮೇಲೆ ಪ್ರಭಾವ ಬೀರಿತು ಎಂದು ಅವರು ತಿಳಿಸಿದ್ದಾರೆ. ವಲಯವಾರು ವಿದ್ಯುತ್ ಶೇ 1.57, ಎಫ್‌ಎಂಸಿಜಿ ಶೇ 1.53, ಯುಟಿಲಿಟಿ ಶೇ 1.46, ರಿಯಾಲ್ಟಿ ಶೇ 1.32ರಷ್ಟು ಏರಿಕೆ ಕಂಡಿತು.

ಸನ್ಮಾನ



ಬೆಂಗಳೂರು ನಗರ ಸಹಕಾರ ಯೂನಿಯನ್ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕಾಳಿದಾಸ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಸಿ. ಕೃಷ್ಣಪ್ಪರವರನ್ನು ಸನ್ಮಾನಿಸಲಾಯಿತು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕರು ಹಾಗೂ ಮಾಜಿ ನಿರ್ದೇಶಕರುಗಳ ಕಿರುಪರಿಚಯ

ಬೆಂಗಳೂರು : ಮಹಾಮಂಡಳದ ನಿರ್ದೇಶಕರಾಗಿರುವ ಶ್ರೀ ರುದ್ರೇಗೌಡ ರವರಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ಸಂತೋಷದ ವಿಷಯ. ರುದ್ರೇಗೌಡರು ಬೆಂಗಳೂರಿನ ಜನತಾ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 1994 ರಿಂದ ನಿರ್ದೇಶಕರಾಗಿ ಇಂದಿನವರೆಗೂ ಸೇವೆ ಸಲ್ಲಿಸುತ್ತಿದ್ದಾರೆ.

2007 ರಿಂದ 2009ರವರೆಗೆ ಜನತಾ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದಲ್ಲಿ 2005 ರಿಂದ ಇಂದಿನವರೆಗೂ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋ-ಆಪರೇಟಿವ್ ಬ್ಯಾಂಕ್ ಆಫ್ ಇಂಡಿಯಾ ನವದೆಹಲಿ ಇಲ್ಲಿ 2013 ರಿಂದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಬೆಂಗಳೂರು ಜಲಮಂಡಳಿಯ ನಿವೃತ್ತ ಅಧಿಕಾರಿಯಾಗಿದ್ದು, ಬೆಂಗಳೂರು ಜಲಮಂಡಳಿಯಲ್ಲಿ 25 ವರ್ಷಗಳ ಕಾಲ ಜಲಮಂಡಳಿ ನೌಕರರ ಸಂಘದ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಮೂರು ಬಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿರುತ್ತಾರೆ. ಕಾರ್ಮಿಕ ಕ್ಷೇತ್ರ ಮತ್ತು ಸಹಕಾರ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿರುತ್ತಾರೆ. ಸತತ 30 ವರ್ಷಗಳ ಕಾಲ ಸಹಕಾರ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳ ಮೂಲಕ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ರುದ್ರೇಗೌಡರಿಗೆ 2023ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ಅವರ ಸಾಧನೆಗೆ ಸಿಕ್ಕ ಪ್ರತಿಫಲವಾಗಿದೆ.

ಮಹಾಮಂಡಳದ ಮಾಜಿ ನಿರ್ದೇಶಕರು ಹಾಗೂ ಪ್ರಸ್ತುತ ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿರುವ ಶ್ರೀ ಅರವಿಂದ ಬಿ. ಹೂಗಾರರವರಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ಸಂತೋಷದ ವಿಷಯ. ಶ್ರೀ ಅರವಿಂದ ಬಿ. ಹೂಗಾರರವರು 2005 ರಿಂದ ಇಲ್ಲಿಯವರೆಗೆ ಸರಕಾರಿ ನೌಕರರ ಸಹಕಾರಿ ಬ್ಯಾಂಕ ನಿ., ವಿಜಯಪುರ ಇದರ ನಿರ್ದೇಶಕರಾಗಿ ಸುಮಾರು 18 ವರ್ಷಗಳ ಸೇವೆ. 2005-2007 & 2021-2022ರವರೆಗೆ ಸರಕಾರಿ ನೌಕರರ ಸಹಕಾರಿ ಬ್ಯಾಂಕ ನಿ., ವಿಜಯಪುರ ಇದರ ಅಧ್ಯಕ್ಷರಾಗಿ ಸೇವೆ. 2010-2015 ಮತ್ತು 2015-2020ರವರೆಗೆ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು ಇದರ



ನಿರ್ದೇಶಕರಾಗಿ 10 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ. ಕಳೆದ 18 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಸೇವೆ ಸಲ್ಲಿಸಿರುವ ಶ್ರೀ ಅರವಿಂದ ಬಿ. ಹೂಗಾರರವರಿಗೆ 2023ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ಅವರ ಸಾಧನೆಗೆ ದೊರೆತ ಪ್ರತಿಫಲವಾಗಿದೆ.

ಮಹಾಮಂಡಳದ ಮಾಜಿ ನಿರ್ದೇಶಕರು ಹಾಗೂ ಪ್ರಸ್ತುತ ಬೆಂಗಳೂರು ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾಗಿರುವ ಶ್ರೀ ಡಾ. ಟಿ.ಪಿ. ಯೋಗರವರಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ಸಂತೋಷದ ವಿಷಯ. ಡಾ. ಟಿ.ಪಿ. ಯೋಗರವರು ಮಹಾಮಂಡಳದಲ್ಲಿ ಸುಮಾರು 15 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ಸತತ 40 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳ ಮೂಲಕ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಡಾ. ಟಿ.ಪಿ. ಯೋಗರವರಿಗೆ ಪ್ರಸಕ್ತ 2023ನೇ ಸಾಲಿನ ಸಹಕಾರರತ್ನ ಪ್ರಶಸ್ತಿ ಲಭಿಸಿರುವುದು ಅವರ ಸಾಧನೆಗೆ ದೊರೆತ ಪ್ರತಿಫಲವಾಗಿದೆ. ಈ ಎಲ್ಲ ಸಹಕಾರಿಗಳಿಗೆ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲರವರು, ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯನವರು ಹಾಗೂ ಮಹಾಮಂಡಳದ ನಿರ್ದೇಶಕ ಮಂಡಳಿ ಸದಸ್ಯರು, ಅಧಿಕಾರಿ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

ಪ್ರಶಸ್ತಿ

ದಿ ನ್ಯೂಸ್ ಪೇಪರ್ ಆಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರು ಮತ್ತು ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನ ಕಾರ್ಯದರ್ಶಿಯು ಆದ ಶ್ರೀ ಡಿ.ಆರ್. ವಿಜಯಸಾರಥಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ದಿನಾಂಕ : 27.11.2023 ರಂದು ಬೆಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ ನೀಡಿ ಗೌರವಿಸಲಾಯಿತು. ದಿ ನ್ಯೂಸ್ ಪೇಪರ್ ಆಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ಶ್ರಾವಣ್ ಲಕ್ಷ್ಮಣ್, ಗಣೇಶ್ ಕಾಸರಗೋಡು ಉಪಸ್ಥಿತರಿದ್ದರು.



ದಿ ಕುಮಟಾ ಅರ್ಬನ್ ಕೋ-ಆಪ್ ಬ್ಯಾಂಕಿಗೆ ಜಿಲ್ಲಾ ಮಟ್ಟದ ಉತ್ತಮ ಬ್ಯಾಂಕ ಪ್ರಶಸ್ತಿ

ಶಿರಸಿ : ಜಿಲ್ಲಾ ಮಟ್ಟದಲ್ಲಿ ಸನ್ 2022-23ನೇ ಸಾಲಿನ ಅರ್ಬನ್ ಬ್ಯಾಂಕುಗಳ ಪೈಕಿ “ಉತ್ತಮ ಬ್ಯಾಂಕ ಪ್ರಶಸ್ತಿ”ಯನ್ನು ಕುಮಟಾ ಅರ್ಬನ್ ಬ್ಯಾಂಕಿಗೆ ಕೆನರಾ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ ಮತ್ತು ಉಪಾಧ್ಯಕ್ಷರಾದ ಶ್ರೀ ಮೋಹನ ನಾಯಕ ಇವರು ದಿನಾಂಕ : 16.11.2023ರಂದು ದಿ ತೋಟಗಾರ್ಷ ಕೋ-ಆಪರೇಟಿವ್ ಸೇಲ್ಸ್ ಸೊಸೈಟಿ ಆವರಣದಲ್ಲಿ ಜರುಗಿದ ಅವಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಕುಮಟಾ ಅರ್ಬನ್ ಕೋ-ಆಪ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಮನಾಥ (ಧೀರೂ) ಶ್ರೀಧರ ಶಾನಭಾಗ ಹಾಗೂ ಉಪಾಧ್ಯಕ್ಷರಾದ ಶ್ರೀ ಪ್ರಕಾಶ ವೆಂಕಟೇಶ ನಾಯ್ಕರವರಿಗೆ ಪ್ರಶಸ್ತಿ ನೀಡಿದರು.



2000ರೂ. ಮುಖಬೆಲೆಯ ಶೇ.97.26ರಷ್ಟು ನೋಟು ಬ್ಯಾಂಕುಗಳಿಗೆ ವಾಪಸ್ : 9,760 ಕೋಟಿ ರೂ. ಇನ್ನೂ ಸಾರ್ವಜನಿಕರ ಬಳಿ!

ಮುಂಬೈ : ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ.97.26ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಮತ್ತು ಸುಮಾರು 9,760 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಮೇ 19ರಂದು ಆರ್‌ಬಿಐ ಘೋಷಿಸಿತು. 2023ರ ಮೇ 19ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕೊಳ್ಳುವುದಾಗಿ ಘೋಷಿಸಿದಾಗ ಅಂದು ಚಲಾವಣೆಯಲ್ಲಿದ್ದ ಈ ನೋಟುಗಳ ಮೌಲ್ಯವು 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. ಇದೀಗ ನವೆಂಬರ್ 30 ರಂದು ಚಲಾವಣೆಯಲ್ಲಿದ್ದ ಈ ನೋಟುಗಳ ಮೌಲ್ಯವು 9,760 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಮೇನಲ್ಲಿ ಚಲಾವಣೆಯಲ್ಲಿದ್ದ 2 ಸಾವಿರ ಮುಖಬೆಲೆಯ ಶೇ.97.26ರಷ್ಟು ನೋಟುಗಳನ್ನು ಸಾರ್ವಜನಿಕರು ಬ್ಯಾಂಕುಗಳಿಗೆ ಹಿಂತಿರುಗಿಸಿದ್ದಾರೆ ಎಂದು ಅದು ಹೇಳಿದೆ. 2,000ರೂ. ಮುಖಬೆಲೆಯ ನೋಟುಗಳು ಕಾನೂನು ಬದ್ಧವಾಗಿ ಮುಂದುವರಿಯುತ್ತವೆ. ಆದರೆ ಚಲಾವಣೆಯಲ್ಲಿರುವುದಿಲ್ಲ ಎಂದು ಆರ್‌ಬಿಐ ಹೇಳಿದೆ. ಜನರು ದೇಶದಾದ್ಯಂತ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಬಹುದು ಅಥವಾ ಠೇವಣಿ ಮಾಡಬಹುದು.

ಇದಲ್ಲದೆ ಜನರು ಅಂಚೆ ಮೂಲಕವೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಬಹುದು. ನೋಟು ವಿನಿಮಯಕ್ಕೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ಆರ್‌ಬಿಐನ ಪ್ರಾದೇಶಿಕ ಕಚೇರಿಗಳಿಂದ ದೂರ ಇರುವವರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಸದ್ಯಕ್ಕೆ ಆರ್‌ಬಿಐನ ಪ್ರಾದೇಶಿಕ ಕಚೇರಿಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳಲು ಯಾವುದೇಗಡುವು ವಿಧಿಸಿಲ್ಲ. ಈ ಹಿಂದೆ ಚಲಾವಣೆಯಲ್ಲಿರುವ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲು ಹೇಳಲಾಗಿತ್ತು. ನಂತರ ಆ ಗಡುವನ್ನು ಅಕ್ಟೋಬರ್ 7ರವರೆಗೆ ವಿಸ್ತರಿಸಲಾಗಿತ್ತು. ಅಕ್ಟೋಬರ್ 7ರಂದು ಬ್ಯಾಂಕ್ ಶಾಖೆಗಳಲ್ಲಿ 2 ಸಾವಿರ ಮುಖ ಬೆಲೆಯ ಠೇವಣಿ ಮತ್ತು ವಿನಿಮಯ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.

ಅಕ್ಟೋಬರ್ 8 ರಿಂದ ಆರ್‌ಬಿಐನ 19 ಕಚೇರಿಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳುವ ಆಯ್ಕೆಯನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಈ ಮಧ್ಯೆ, ಆರ್‌ಬಿಐನ ಪ್ರಾದೇಶಿಕ ಕಚೇರಿಗಳಲ್ಲಿ 2,000ರೂ. ಮುಖಬೆಲೆಯ ನೋಟುಗಳ ವಿನಿಮಯ / ಠೇವಣಿಗಾಗಿ ಜನರು ಸಾಲಿನಲ್ಲಿ ನಿಂತಿರುವುದು ಕಂಡುಬರುತ್ತಿದೆ.

ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿ ನೋಟುಗಳನ್ನು ಠೇವಣಿ ಮಾಡುವ / ವಿನಿಮಯ ಮಾಡುವ 19 ಆರ್‌ಬಿಐನ ಪ್ರಾದೇಶಿಕ ಕಚೇರಿಗಳಿವೆ.

ನವೆಂಬರ್ 2016ರಲ್ಲಿ ಚಾಲ್ತಿಯಲ್ಲಿದ್ದ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರಿಂದ ದೇಶದಲ್ಲಿ ಕರೆನ್ಸಿ ಅಗತ್ಯವನ್ನು ಪೂರೈಸಲು 2ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಯಿತು. ಇತರ ಮುಖ ಬೆಲೆಯ ನೋಟುಗಳು ಅಗತ್ಯ ಪ್ರಮಾಣದಲ್ಲಿ ಚಲಾವಣೆಯಲ್ಲಿದ್ದು, 2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರುವ ಅಗತ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ.



ಆಧಾರ್ ಕಾರ್ಡ್‌ನ ಬೆರಳಚ್ಚಿನ ಮೂಲಕ ಬ್ಯಾಂಕ್ ಖಾತೆಗೆ ಕನ್ನ, ರಾಜ್ಯಾದ್ಯಂತ ವ್ಯಾಪಿಸಿದ ವಂಚನೆ

ಬೆಳಗಾವಿ : ರಾಜ್ಯಾದ್ಯಂತ ನಾನಾ ರೂಪಗಳಲ್ಲಿ ಆನ್‌ಲೈನ್ ವಂಚನೆ ಹೆಚ್ಚುತ್ತಿದೆ. ಈಗ ಆಧಾರ್ ಕಾರ್ಡ್‌ನ ಬೆರಳಚ್ಚು (ಬಯೋಮೆಟ್ರಿಕ್) ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗಳಿಂದ ಹಣ ದೋಚುವ ಹಂತಕ್ಕೂ ತಲುಪಿದೆ!

ಸೈಬರ್ ಖದೀಮರು ಸಣ್ಣ ಮೊತ್ತವನ್ನೇ ಸೇಫ್ ಟಾರ್ಗಟ್ ಮಾಡಿಕೊಂಡಿದ್ದಾರೆ. 2ರಿಂದ 8 ಸಾವಿರ ರೂ. ಕಳೆದುಕೊಂಡವರು ಹೆಚ್ಚಾಗಿ ಪೊಲೀಸ್ ಠಾಣೆಗಳಲ್ಲಿ ದೂರು ನೀಡದೆ ಸುಮ್ಮನಾಗುತ್ತಿರುವುದು ವಂಚಕರಿಗೆ ಅನುಕೂಲವಾಗುತ್ತಿದೆ.

ಇಂತಹ ಪ್ರಕರಣ ದಿನವೂ ಒಂದಿಲ್ಲೊಂದು ವರದಿಯಾಗುತ್ತಿದ್ದು, 10-15 ಸಾವಿರ ರೂ.ಗೂ ಅಧಿಕ ಹಣ ಕಳೆದುಕೊಂಡವರು ಮಾತ್ರವೇ ದೂರು ನೀಡುತ್ತಿದ್ದಾರೆ. ಇಂತಹ 30ಕ್ಕೂ ಅಧಿಕ ಪ್ರಕರಣಗಳು ಈಗಾಗಲೇ ಬೆಳಗಾವಿಯ ಸಿಬಿಎಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಏಜೆಂಟರಿಂದಲೇ ಮಾಹಿತಿ ಸೋರಿಕೆ?

ಕಳೆದೊಂದು ತಿಂಗಳಿಂದ ಬೆಳಗಾವಿ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯಾದ್ಯಂತ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಬೆರಳಚ್ಚು ಪಡೆದು ಖಾತೆಯಿಂದ ಹಣ ತೆಗೆದುಕೊಂಡಲು ಬ್ಯಾಂಕ್‌ನವರೇ ಅನುಮತಿ ನೀಡಿರುವ ಏಜೆಂಟರಿಂದಲೇ ಬಯೋಮೆಟ್ರಿಕ್ ದತ್ತಾಂಶ ಸೋರಿಕೆ ಆಗುತ್ತಿರುವ ಶಂಕೆ ಇದೆ. ಇ-ಕೆವೈಸಿ, ಸಿಮ್ ಖರೀದಿ ಹಾಗೂ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗಲೂ ನೀಡುವ ಬಯೋಮೆಟ್ರಿಕ್ ಮಾಹಿತಿ ಈ ಖದೀಮರ ಕೈ ಸೇರಿರುವ ಸಾಧ್ಯತೆ ಇದೆ.

"ಹಣ ಕಳೆದುಕೊಂಡವರು ತಕ್ಷಣ ದೂರು ನೀಡಿದರೆ ಮರಳಿ ಜಮೆ ಮಾಡಲು ಅನುಕೂಲ. ಆದರೆ, ಬಹುತೇಕ ಪ್ರಕರಣಗಳಲ್ಲಿ ಹಣ ವರ್ಗಾವಣೆಯಾಗಿರುವ ಮಾಹಿತಿ ಗ್ರಾಹಕರಿಗೆ ಇರುವುದಿಲ್ಲ. ಕೆಲವರಿಗೆ ಎಸ್‌ಎಂಎಸ್ ಬಂದರೂ ಅದನ್ನು ತಿಳಿಯುವಷ್ಟರಲ್ಲಿ 'ಗೋಲ್ಡನ್ ಅವರ್' ಅವಧಿ ಮುಗಿದಿರುತ್ತದೆ.

ಬೇಗ ದೂರು ನೀಡಿದವರಿಗೆ ಹಣ ಹಿಂಪಡೆದು ನೀಡಲಾಗಿದೆ. ತಡವಾಗಿ ದೂರು ಕೊಟ್ಟವರ ಹಣ ಮುಂಬಯಿ, ಪುಣೆ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿಥ್ ಡ್ರಾ ಆಗಿರುವುದು ಗೊತ್ತಾಗಿದೆ. ಆದರೆ, ಯಾರು ವಂಚಿಸುತ್ತಿದ್ದಾರೆ ಎನ್ನುವುದು ಇನ್ನು ತಿಳಿಯುತ್ತಿಲ್ಲ ಎನ್ನುತ್ತಾರೆ ಬೆಳಗಾವಿಯ ಸೈಬರ್‌ಕ್ರೈಂ ಪೊಲೀಸ್ ಅಧಿಕಾರಿ.

"ಒಟಿಪಿ ಇಲ್ಲದೆಯೇ ಬಯೋಮೆಟ್ರಿಕ್ ಮೂಲಕ ಹಣ ವಿತ್‌ಡ್ರಾ ಮಾಡಿಕೊಳ್ಳುವುದಕ್ಕಾಗಿ ಆರ್‌ಬಿಐ, ಎಐಪಿಎಸ್ (ಆಧಾರ್ ಎನ್‌ಬಿಲ್ ಪೇಮೆಂಟ್ ಸಿಸ್ಟಮ್) ಜಾರಿಗೆ ತಂದಿದೆ. ಹಣ ಪಡೆದುಕೊಂಡ ನಂತರ



ಗ್ರಾಹಕರು ಆಧಾರ್ ಡಿಸೇಬಲ್ ಮಾಡದೇ ಇರುವುದರಿಂದ ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ," ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಆರ್. ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.

ಬಯೋಮೆಟ್ರಿಕ್ ಲಾಕ್ ಮಾಡಿ

ಆಧಾರ್ ಬಯೋಮೆಟ್ರಿಕ್ ಹ್ಯಾಕ್ ಮಾಡಲು ಅವಕಾಶ ನೀಡದಂತೆ ಪೊಲೀಸರು ಫೇಸ್‌ಬುಕ್ ಹಾಗೂ ಎಕ್ಸ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. <https://myaadhaar.uidai.gov.in> ವೆಬ್‌ಸೈಟ್, ಮೈ ಆಧಾರ್ ಆಪ್ ಅಥವಾ ಆಧಾರ್ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಾಕ್ ಮಾಡಿಸಿದರೆ ಮಾತ್ರ ಹ್ಯಾಕ್ ಮಾಡುವುದನ್ನು ತಡೆಯಬಹುದು.

"ಗ್ರಾಹಕರ ಗಮನಕ್ಕೆ ಬಾರದೆ ಆಧಾರ್ ಕಾರ್ಡ್ ಅಥೆಂಟಿಕೇಷನ್ ಮೂಲಕ ಹಣ ದೋಚಿರುವ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ವಂಚನೆ ತಡೆಯುವುದಕ್ಕಾಗಿ ಬಯೋಮೆಟ್ರಿಕ್ ಲಾಕ್ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಬೆರಳಚ್ಚು ಕೋರುವ ಯಾವುದೇ ಅಪ್ಲಿಕೇಷನ್‌ಗಳನ್ನು ಜನತೆ ಮೊಬೈಲ್‌ನಲ್ಲಿ ಬಳಕೆ ಮಾಡದಿರುವುದು ಉತ್ತಮ," ಎನ್ನುತ್ತಾರೆ ಬೆಳಗಾವಿಯ ಪೊಲೀಸ್ ಆಯುಕ್ತರಾದ ಎಸ್.ಎನ್. ಸಿದ್ದರಾಮಪ್ಪ.

"ಒಮ್ಮೆ 10 ಸಾವಿರ ರೂ., ಮತ್ತೊಮ್ಮೆ 8 ಸಾವಿರ ರೂ. ಹಣ ಹೋಗಿದೆ. ಪೊಲೀಸರಿಗೆ ದೂರು ಸಹ ನೀಡಿರುವೆ. ಹಣಕ್ಕೆ ಭದ್ರತೆ ಸಿಗುತ್ತದೆ ಎಂದು ಬ್ಯಾಂಕ್‌ನಲ್ಲಿಡುತ್ತೇವೆ. ಎಸ್‌ಎಂಎಸ್ ಶುಲ್ಕ ಸ್ವೀಕರಿಸುವ ಬ್ಯಾಂಕ್‌ಗಳೇ ಎಸ್‌ಎಂಎಸ್ ರವಾನೆಯನ್ನು ಸಮರ್ಪಕವಾಗಿ ಮಾಡದ ಕಾರಣ ವಂಚನೆಯಾಗಿರುವ ದುಡ್ಡಿಗೆ ಹೊಣೆಯಾಗಬೇಕು," ಎಂದು ಬೆಳಗಾವಿ ನಿವಾಸಿ ಬಸವರಾಜ ಪಾಟೀಲ್ ಆಗ್ರಹಿಸಿದ್ದಾರೆ.

ಸಹಕಾರ ಸಂಘಗಳ ಕಾಯ್ದೆ 1959 ಹಾಗೂ ನಿಯಮ 1960ರಡಿಯಲ್ಲಿ ಸಾಲ ವಸೂಲಾತಿಗೆ ಸಹಕಾರ ಬ್ಯಾಂಕ್‌ಗಳು ಅನುಸರಿಸಬೇಕಾದ ಕಾನೂನು ಕ್ರಮಗಳು

► ಹೆಚ್.ಎಸ್. ನಾಗರಾಜಯ್ಯ, ಕೆ.ಸಿ.ಎಸ್., ಸಹಕಾರ ಸಂಘಗಳ ಅಪರ ನಿಬಂಧಕರು (ನಿ), ಬೆಂಗಳೂರು.

ಸಹಕಾರ ಬ್ಯಾಂಕುಗಳು ಮೂಲಭೂತವಾಗಿ ಬ್ಯಾಂಕಿಂಗ್ ವ್ಯವಹಾರ ಹಾಗೂ ವಹಿವಾಟು ನಡೆಸುವ ಮೂಲ ಉದ್ದೇಶವುಳ್ಳ ಸಂಸ್ಥೆಗಳು. ಈ ಹಣಕಾಸು ಚಟುವಟಿಕೆಗಳಲ್ಲಿ - ಸದಸ್ಯರ ನೋಂದಣಿ, ಸಂಪನ್ಮೂಲ ಕ್ರೋಢೀಕರಣ, ಸಾಲ ನೀಡಿಕೆ, ಹೂಡಿಕೆ, ಸಾಲ ಏತ್ತುವಳಿ, ಬ್ಯಾಂಕಿಂಗ್ ಸೇವೆ, ಆಡಳಿತ ನಿರ್ವಹಣೆ ಹಾಗೂ ಸಾಲ ವಸೂಲಾತಿ ಪ್ರಮುಖ ಕಾರ್ಯನಿರ್ವಹಣಾ ಅಂಶಗಳಾಗಿವೆ. ಸಹಕಾರ



ಬ್ಯಾಂಕುಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿರಬೇಕಾದರೆ ಹಾಗೂ ಅನುತ್ಪಾದಕ ಆಸ್ತಿ ನಿಗದಿತ ಮಿತಿ ಮತ್ತು ಶೇಕಡ '0' ಶೂನ್ಯ ಪ್ರಮಾಣದಲ್ಲಿಡಲು ಸಾಲ ವಸೂಲಾತಿ ಶೇ.100ಕ್ಕೆ 100ರ ಪ್ರಮಾಣದಲ್ಲಿರಲು ಎಚ್ಚರಿಕೆ ಕ್ರಮವಿಡುವುದು ಅಗತ್ಯವಿದೆ.

ಬ್ಯಾಂಕ್‌ಗಳು ನೀಡಿರುವ ಸಾಲ ಮರುಪಾವತಿಸಿಕೊಳ್ಳುವಲ್ಲಿ ಕಾನೂನು ಕ್ರಮಗಳು (Legal Action) ಹಾಗೂ ಕಾನೂನು ರಹಿತ ಕ್ರಮಗಳನ್ನು (Non - Legal Action) ಮನವೊಲಿಕೆ ಅನುಷ್ಠಾನಕ್ಕೆ ತರುವುದು ಅತ್ಯವಶ್ಯಕವಾಗಿದೆ. ಸಾಲ ವಸೂಲಾತಿ, ಸಾಲ ಮಂಜೂರಾತಿಯನ್ನು ಅವಲಂಬಿಸಿರುತ್ತದೆ. ಸಾಲ ನೀಡಿಕೆ ಸರಳೀಕರಣ, ಸಾಲ ವಸೂಲಾತಿಗೆ ಪೂರಕವಾಗುತ್ತದೆ. ಅಂದರೆ, ಸಾಲ ನೀಡುವಾಗ ಬ್ಯಾಂಕ್‌ಗಳು ವಿಳಂಬ ಮಾಡದೆ, ಕ್ಷಿಪ್ರಕರ ವಿಧಾನ ಮತ್ತು ಅಸ್ಪಷ್ಟತೆ ನೀತಿ ಹೊಂದಿರಬಾರದ ಹೊರತು ಕಾನೂನು ಮತ್ತು ಸಾಲ ನಿಯಮಗಳನ್ನು ಉಲ್ಲಂಘಿಸಬಾರದು. ಬ್ಯಾಂಕ್‌ಗಳ ಸಾಲ ನೀಡಿಕೆ ನೀತಿ (Lending Policy) ಉತ್ತಮವಾಗಿರಬೇಕು. ಸಾಲ ನೀಡಿಕೆಯಲ್ಲಿ ಪ್ರಧಾನವಾಗಿ ಆಚರಣೆಯಲ್ಲಿರಬೇಕಾದ ಅಂಶಗಳು - ಸಾಲದ ಮೊತ್ತಕ್ಕೆ ಸೂಕ್ತ ಭದ್ರತೆ, ಸಾಲಗಾರರ ಸಾಲ ಮರುಪಾವತಿ ಸಾಮರ್ಥ್ಯ, ಸಾಲದ ಮೊತ್ತಕ್ಕೆ ನೀಡಿರುವ ಭದ್ರತೆಯ ಮಾರುಕಟ್ಟೆ ಬೇಡಿಕೆ, ಭದ್ರತೆಯ ಆಸ್ತಿಯ ಸ್ಥಿತಿ, ಭಯೋತ್ಪಾದನೆ ಹಾಗೂ ಅಕ್ರಮ ಚಟುವಟಿಕೆಗಳ ಉದ್ದೇಶಕ್ಕೆ ಸಾಲ ನೀಡುವುದು ನಿಷಿದ್ಧವಾಗಿದೆ. ವೈಯಕ್ತಿಕ ಜಾಮೀನು ಸಾಲಗಳು ಯಾವುದೇ ಕಾರಣಕ್ಕೂ ಒಟ್ಟು ಸಾಲದ ಶೇ.10 ರಿಂದ 15 ಮೀರಬಾರದು. ಇವು ರಹವಿಲ್ಲದ ಸಾಲಗಳಾಗುತ್ತವೆ. ಇಂತಹ ಸಾಲಗಳ ಪ್ರಮಾಣ ಹೆಚ್ಚಿದಲ್ಲಿ ಅನುತ್ಪಾದಕ ಆಸ್ತಿಗೆ ದಾರಿಯಾಗಿ, ನಷ್ಟದ ಪ್ರಮಾಣ ಜಾಸ್ತಿಯಾಗುತ್ತದೆ. ಮತ್ತೊಂದು ಅಂಶ ಸಾಲ ನೀಡಿಕೆಯಲ್ಲಿ ಅನುಸರಿಸಬೇಕಾದ್ದು, ಅಲ್ಪಾವಧಿ ಠೇವಣಿಯನ್ನು, ಅಲ್ಪಾವಧಿ ಸಾಲ ನೀಡಿಕೆಗೆ ಹಾಗೂ ದೀರ್ಘಾವಧಿ ಠೇವಣಿಯನ್ನು, ದೀರ್ಘಾವಧಿ ಸಾಲಕ್ಕೆ ನೀಡಿ ಎರಡನ್ನು ಹೊಂದಾಣಿಕೆ (Match) ಮಾಡುವುದು ಕಡ್ಡಾಯವಾಗಿದೆ. ಯಾವುದೇ ಕಾರಣಕ್ಕೂ ಹೊಂದಾಣಿಕೆ ಇಲ್ಲದ (Mis-Match) ಆಗಬಾರದು. ಇದು ಸಾಲ ವಸೂಲಾತಿ ಮೇಲೆ ಕಟ್ಟಿ ಪರಿಣಾಮ ಬೀರುತ್ತದೆ ಹಾಗೂ ನಷ್ಟಕ್ಕೂ ಕಾರಣವಾಗುತ್ತದೆ.

ಪ್ರಥಮವಾಗಿ ಬ್ಯಾಂಕುಗಳು ಸಾಲ ವಸೂಲಾತಿಗೆ ಕಾನೂನುರಹಿತ ಕ್ರಮಗಳು (Non - Legal actions) ಆಚರಣೆಗೆ ತರುವುದು ಸೂಕ್ತವಾಗಿರುತ್ತದೆ. ಅವುಗಳೆಂದರೆ:

01. ಪ್ರತಿ ಮಾಹೆ ಸುಸ್ತಿದಾರರ ಪಟ್ಟಿ ತಯಾರಿಸಿ, ಆಡಳಿತ ಮಂಡಳಿ ಸಭೆಯಲ್ಲಿ ಕಾರ್ಯಸೂಚಿಯಲ್ಲಿ ಚರ್ಚಿಸಿ ಸೂಕ್ತ ಠರಾವು ಪಾಸು ಮಾಡುವುದರ ಮೂಲಕ ಸಿಬ್ಬಂದಿಗೆ ನಿರ್ದೇಶನ ನೀಡಿ, ಮುಂದಿನ ಸಭೆಯಲ್ಲಿ ಅನುಪಾಲನ

ಕ್ರಮ ಜರುಗಿಸುವುದು.

02. ಸಾಲದ ಡಿ.ಸಿ.ಬಿ ತೇದ್ದಿಗಳನ್ನು ಸಾಲವಾರು ತಯಾರು ಮಾಡಿ, ಆಡಳಿತ ಮಂಡಳಿ ಸಭೆಗೆ ಮಂಡಿಸುವುದು. (Demand, Collection and balance statement with Recovery Percentage)

03. ಒಂದು ಅಥವಾ ಎರಡು ಕಂತುಗಳು ಬಾಕಿಯಾದಲ್ಲಿ, ತಕ್ಷಣ ನೋಟೀಸ್ (Ordinary Notice) ಸಾಲಗಾರರಿಗೆ ನೀಡುವುದು.

04. ಕಂತುಗಳು ಮರುಪಾವತಿಯಾಗದಿದ್ದಲ್ಲಿ, ಬ್ಯಾಂಕಿನ ಸಿಬ್ಬಂದಿ ವೈಯಕ್ತಿಕವಾಗಿ ಸಾಲಗಾರರನ್ನು ಸಂಪರ್ಕಿಸುವುದು ಹಾಗೂ ಮರುಪಾವತಿಗೆ ಒತ್ತಾಯಿಸುವುದು.
05. ಸಾಲಗಾರರ ವೃತ್ತಿ, ವ್ಯವಹಾರ - ವಹಿವಾಟು ಹಾಗೂ ಆದಾಯ ಉತ್ಪತ್ತಿ ಬಗ್ಗೆ ನಿರಂತರ ನಿಗಾವಹಿಸಿ, ಸಾಲ ಮರುಪಾವತಿಸಿಕೊಳ್ಳಲು ಕ್ರಮವಿಡುವುದು.
06. ಸಾಲದ ಮೊತ್ತವನ್ನು, ಸಾಲದ ಉದ್ದೇಶಕ್ಕೆ ಬಳಸಿಕೊಂಡಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
07. ಸಾಲಗಾರರೊಂದಿಗೆ ಸದುದ್ದೇಶದಿಂದ ಉತ್ತಮ ಬಾಂಧವ್ಯ (Good Rapport) ಬ್ಯಾಂಕಿನ ಸಿಬ್ಬಂದಿ ಬೆಳೆಸಿಕೊಳ್ಳುವುದು.
08. ಸಾಲ ವಸೂಲಾತಿ ಅವಧಿಯಲ್ಲಿ ಅಲ್ಲದೆ, ಸಾಲ ಬಿಡುಗಡೆ ದಿನಾಂಕದಿಂದ ಸಾಲ ಮರುಪಾವತಿ ಹಾಗೂ ನಂತರ ಅವಧಿಯಲ್ಲಿ ಹಿಂಬಾಲಿಕೆ ಕ್ರಮವಿಡುವುದು ಅಗತ್ಯವಿರುತ್ತದೆ. (Follow up action)
09. ಸಾಲ ನೀಡಿಕೆಗೆ ಸೂಕ್ತ ಹಾಗೂ ಅಗತ್ಯ ದಾಖಲಾತಿಗಳು, ಸಹಿ, ಎಲ್ಲಾ ರೀತಿಯ ವಿಮೆ ಪಾಲಿಸಿಗಳು ಅಳವಡಿಸಲಾಗಿದೆಯೇ ಮತ್ತು ಉರ್ಜಿತವೇ ಎಂಬುದನ್ನು ಆಗಾಗ್ಗೆ ಖಾತರಿಪಡಿಸಿಕೊಳ್ಳುವುದು.
10. ಸಾಲಗಾರರ ಜೊತೆಯಲ್ಲಿ ಹಿಂಬಾಲಿಕೆ ಕ್ರಮವಾಗಿ ದೂರವಾಣಿ ಕರೆ, ಮೊಬೈಲ್ ಕರೆ, ಮೊಬೈಲ್ ಅಲರ್ಟ್ ಕ್ರಮಗಳನ್ನು ತಪ್ಪದೆ ಅನುಚರಣೆ ತರುವುದು.
11. ಹೆಚ್ಚು ಸುಸ್ತಿ ಕಂತುಗಳನ್ನು ಹೊಂದಿರುವ ಸಾಲಗಾರರ ಪಟ್ಟಿ ತಯಾರಿಸಿ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರ್ದೇಶಕರೊಡನೆ ಚರ್ಚಿಸಿ, ಅವರ ಸೇವೆಯನ್ನು ಬಳಸಿಕೊಳ್ಳುವುದು ಹಾಗೂ ಅಧ್ಯಕ್ಷರಿಂದ ವೈಯಕ್ತಿಕ ಪತ್ರವನ್ನು ರವಾನಿಸುವುದು.
12. ಉದ್ದೇಶಪೂರ್ವಕ ಸುಸ್ತಿದಾರರನ್ನು ಆಡಳಿತ ಮಂಡಳಿ ಸಭೆ ದಿವಸ ಆಹ್ವಾನಿಸಿ, ಸಭೆಯಲ್ಲಿ ಸೂಕ್ತ ತಿಳುವಳಿಕೆ ಮತ್ತು ಎಚ್ಚರಿಕೆ ನೀಡಲು ಕ್ರಮವಹಿಸುವುದು.
13. ಅವಧಿಯೊಳಗೆ ಸುಸ್ತಿಯಾಗದೆ ಸಾಲದ ಅಸಲು ಮತ್ತು ಬಡ್ಡಿ ಕಂತುಗಳನ್ನು ಪಾವತಿಸುವ ಸಾಲಗಾರರನ್ನು ಉತ್ತೇಜಿಸುವ ಸಲುವಾಗಿ ಮತ್ತು ಕಾನೂನು ಕ್ರಮಗಳನ್ನು ತಡೆಯುವ ದೃಷ್ಟಿಯಿಂದ ಬಡ್ಡಿಯಲ್ಲಿ ರಿಯಾಯಿತಿ ಘೋಷಿಸುವುದು.

ಈ ಮೇಲ್ಕಂಡ ಮನ ಓಲೈಕೆ ಕ್ರಮಗಳಿಗೆ ಸ್ಪಂದಿಸದಿದ್ದರೆ, ಅಂತಿಮವಾಗಿ ಕಾಯ್ದೆ ಮತ್ತು ನಿಯಮಗಳ ರೀತ್ಯಾ ಕಾನೂನು ಕ್ರಮಗಳನ್ನು ವಿಳಂಬವಿಲ್ಲದೆ ಜರುಗಿಸಬೇಕಾಗುತ್ತದೆ.

ಮುಂದಿನ ಸಂಚಿಕೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿನಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಸಿಬ್ಬಂದಿಗಳ ನೇಮಕಾತಿಯಾಗಿದ್ದು, ಅದರಲ್ಲಿ ಒಬ್ಬರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆರು ತಿಂಗಳ ವೇತನ ರಹಿತ ರಜೆ ಬೇಕಾಗಿರುತ್ತದೆ. ಆದರೆ ಸದರಿ ಸಿಬ್ಬಂದಿ ಎರಡು ವರ್ಷಗಳ ಅವಧಿವರೆಗೆ ಅಂದರೆ ಮಾರ್ಚ್ 2025ರವರೆಗೆ ಪ್ರೋಬೇಷನರಿ ಅವಧಿಯಲ್ಲಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಅವರಿಗೆ ಆರು ತಿಂಗಳ ವೇತನ ರಹಿತ ರಜೆ ನೀಡಬಹುದೇ?

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಬಾಗಲಕೋಟೆ ಜಿಲ್ಲೆ.

ಉತ್ತರ : ಪ್ರೋಬೇಷನರಿ ಅವಧಿಯಲ್ಲಿರುವ ಸಿಬ್ಬಂದಿಗೆ ನೀಡಬಹುದಾದ ರಜೆ ಮತ್ತು ಇತರ ಸೌಕರ್ಯಗಳು ಬ್ಯಾಂಕಿನ ಸೇವಾನಿಯಮಗಳು ಮತ್ತು ನೇಮಕಾತಿಯ ನಿಯಮಗಳು ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ವೈದ್ಯಕೀಯ ಆಧಾರದ ಮೇಲೆ ಪ್ರೋಬೇಷನರಿ ಅವಧಿಯಲ್ಲಿರುವ ಸಿಬ್ಬಂದಿಗೆ ವೇತನ ರಹಿತ ರಜೆಯನ್ನು ನೀಡಲಾಗುತ್ತದೆ. ವೈದ್ಯಕೀಯ ಕಾರಣಗಳನ್ನು

ಹೊರತುಪಡಿಸಿ, ಇತರ ಕಾರಣಗಳಿಗೆ ವೇತನ ರಹಿತ ರಜೆಯನ್ನು ಮಂಜೂರು ಮಾಡುವುದು ಬ್ಯಾಂಕಿನ ವಿವೇಚನೆಗೆ ಮತ್ತು ಬ್ಯಾಂಕು ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಬಿಟ್ಟ ವಿಷಯವಾಗಿದೆ.

02. ನಮ್ಮ ಬ್ಯಾಂಕಿನಲ್ಲಿ ಒಬ್ಬ ವ್ಯಕ್ತಿಗೆ ನೀಡಬಹುದಾದ ಗರಿಷ್ಠ ಸಾಲದ ಮೊತ್ತ ರೂ.234 ಲಕ್ಷಗಳಾಗಿರುತ್ತದೆ. ಒಬ್ಬ ಸದಸ್ಯರಿಗೆ ನಾವು ರೂ.199 ಲಕ್ಷಗಳಾಗುವಷ್ಟು ಸಾಲವನ್ನು ಅವರ ಆಸ್ತಿ ಭದ್ರತೆ ಮೇಲೆ ಮಂಜೂರು ಮಾಡಿದ್ದು, ಆ ವ್ಯಕ್ತಿ ಅವರು ರೂ.154 ಲಕ್ಷಗಳನ್ನು ಬ್ಯಾಂಕಿಗೆ ತುಂಬುವುದು ಬಾಕಿ ಇದೆ. ಈಗ ಅದೇ ಸದಸ್ಯರು ಈಗಾಗಲೇ ಬ್ಯಾಂಕಿಗೆ ಒತ್ತೆ ಇಟ್ಟ ಆಸ್ತಿಯನ್ನು ಭದ್ರತೆಯಾಗಿ ಪರಿಗಣಿಸಿ, ತಮ್ಮ ಪತ್ನಿಯ ಹೆಸರಿನಲ್ಲಿ ರೂ.150 ಲಕ್ಷ ಸಾಲ ನೀಡುವಂತೆ ಕೇಳಿರುತ್ತಾರೆ. ಈ ವಿಷಯದಲ್ಲಿ ಬ್ಯಾಂಕು ಯಾವ ರೀತಿ ಕ್ರಮವಿಡಬೇಕು ಎಂಬ ಸಲಹೆ ನೀಡಲು ವಿನಂತಿಸಿದೆ.

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಉತ್ತರಕನ್ನಡ ಜಿಲ್ಲೆ.

ಉತ್ತರ : ಈಗಿರುವ ಸಾಲಗಾರನ ಹೆಂಡತಿಯ ಹೆಸರಿನಲ್ಲಿ ಸಾಲ ನೀಡುತ್ತಿದ್ದರೂ, ಸಾಲವನ್ನು ಮರುಪಾವತಿಸಲು ಆಕೆ ಸ್ವತಂತ್ರ ಆದಾಯದ ಮೂಲ ಹೊಂದಿರದ ಹೊರತು ಅದನ್ನು ಆಕೆಯ ಪತಿಯ ವೈಯಕ್ತಿಕ ಮಿತಿಯಲ್ಲಿ ಸೇರಿಸಬೇಕಾಗುತ್ತದೆ. ಈಗ ಪತಿಯ ಬಾಕಿ ಇರುವ ಸಾಲ ಮತ್ತು ಹೊಸ ಸಾಲ ಸೇರಿಸಿದಲ್ಲಿ ಬ್ಯಾಂಕಿನ ವೈಯಕ್ತಿಕ ಗರಿಷ್ಠ ಸಾಲದ ಮಿತಿ ಮೀರಿರುವುದರಿಂದ ಹೊಸ ರೂ.150 ಲಕ್ಷ ಸಾಲ ನೀಡುವಂತಿಲ್ಲ.

ಸ್ವೀಕರಣ : ದಿನಾಂಕ : 22.11.2023ರಂದು ಪ್ರಕಟವಾದ ವಾರ್ತಾಪತ್ರಿಕೆಯ ಪ್ರಶ್ನೆ ಮತ್ತು ಉತ್ತರ ವಿಭಾಗದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಸದಸ್ಯರಿಗೆ ನೀಡುವ ಡಿವಿಡೆಂಡ್ ಮೊತ್ತ ರೂ.5000 ಮೀರಿದ್ದರೆ ಅದರ ಮೇಲೆ ಮೂಲದಲ್ಲಿ ತೆರಿಗೆ ಕಡಿತ ಮಾಡಬೇಕು ಎಂದು ತಿಳಿಸಲಾಗಿತ್ತು.

ಸಹಕಾರ ಸಂಘಗಳಿಂದ ಬರುವ ಲಾಭಾಂಶವು ಸ್ವೀಕರಿಸುವವರ ಕೈಯಲ್ಲಿ ಇತರ ಮೂಲಗಳ ಅಡಿಯಲ್ಲಿ ತೆರಿಗೆಗೆ ಒಳಪಡುತ್ತಿದ್ದು, ಆದಾಯ ತೆರಿಗೆ ಕಾಯ್ದೆಯ ಕಲಂ 115-ಒ ನಲ್ಲಿ ಉಲ್ಲೇಖಿಸಿದಂತೆ ಸಹಕಾರ ಬ್ಯಾಂಕುಗಳು ಡಿವಿಡೆಂಡ್ ವಿತರಣಾ ತೆರಿಗೆಯನ್ನು ಪಾವತಿಸುವ ಅಗತ್ಯವಿರಲಿಲ್ಲ. ಆದ್ದರಿಂದ, ಕಾಯ್ದೆಗೆ 2020ರಲ್ಲಿ ಆದ ತಿದ್ದುಪಡಿ ನಂತರವೂ ಕಲಂ 194ರ ಅಡಿಯಲ್ಲಿ ಡಿವಿಡೆಂಡ್‌ಗಳಿಗೆ ಮೂಲದಲ್ಲಿ ತೆರಿಗೆ ಕಡಿತದಿಂದ ಸಹಕಾರ ಬ್ಯಾಂಕುಗಳಿಗೆ ದೊರೆತ ವಿನಾಯಿತಿಯು ಮುಂದುವರಿಯುತ್ತದೆ ಎಂಬ ಅಭಿಪ್ರಾಯ ಇದೆ. ಆದ್ದರಿಂದ ಡಿವಿಡೆಂಡ್ ಮೇಲೆ ಮೂಲದಲ್ಲಿ ತೆರಿಗೆ ಕಡಿತ ಮಾಡುವ ಮುನ್ನ ಬ್ಯಾಂಕುಗಳು ತಮ್ಮ ತೆರಿಗೆ ಸಲಹೆಗಾರರ ಅಭಿಪ್ರಾಯ ಕೇಳುವುದು ಉಚಿತ.

ಜಿಡಿಪಿ : ನಿರೀಕ್ಷೆಗೂ ಮೀರಿದ ಬೆಳವಣಿಗೆ

ನವದೆಹಲಿ : ದೇಶದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಿರೀಕ್ಷೆಗಳನ್ನೂ ಮೀರಿ ಶೇ.7.6ರಷ್ಟು ಬೆಳವಣಿಗೆ ಕಂಡಿದೆ. ಶೇ.6.8 ರಿಂದ ಶೇ.7.4ರ ಆಸುಪಾಸಿನ ಬೆಳವಣಿಗೆ ಆಗಿರಬಹುದು ಎನ್ನುವುದು ಆರ್ಥಿಕ ತಜ್ಞರು ಮತ್ತು ಸಂಸ್ಥೆಗಳ ಅಂದಾಜಾಗಿತ್ತು.

ವಿಶ್ವದ ಪ್ರಮುಖ ಅರ್ಥವ್ಯವಸ್ಥೆಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎನ್ನುವ ಹೆಗ್ಗಳಿಕೆಯನ್ನು ಭಾರತ ಉಳಿಸಿಕೊಂಡಿದೆ. ಚೀನಾದ ಆರ್ಥಿಕತೆಯು ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಶೇ.4.9ರಷ್ಟು ಬೆಳವಣಿಗೆ ಕಂಡಿದೆ. ತಯಾರಿಕೆ, ಗಣಿಗಾರಿಕೆ ಮತ್ತು ಸೇವಾ ವಲಯಗಳ ಚಟುವಟಿಕೆ ಹೆಚ್ಚಾಗಿರುವುದು ಜಿಡಿಪಿ ಬೆಳವಣಿಗೆ ಏರಿಕೆ ಕಾರಣವಾಗಿವೆ. ಹಿಂದಿನ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ.6.2ರಷ್ಟು ಬೆಳವಣಿಗೆ ಕಂಡಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ.1.4ರಷ್ಟು ಹೆಚ್ಚಳ ಆಗಿದೆ. ಆದರೆ, 2022-23ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆಗಿದ್ದ ಶೇ.7.8 ರಷ್ಟಕ್ಕೆ ಹೋಲಿಸಿದರೆ ಅಲ್ಪ ಇಳಿಕೆ ಕಂಡುಬಂದಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕೃಷಿ ವಲಯದ ಬೆಳವಣಿಗೆಯು 2022ರ ಅಕ್ಟೋಬರ್‌ನಲ್ಲಿ ಶೇ.2.5ರಷ್ಟು ಇದ್ದಿದ್ದು 2023ರ ಅಕ್ಟೋಬರ್‌ನಲ್ಲಿ ಶೇ.1.2ಕ್ಕೆ

ಇಳಿಕೆ ಕಂಡಿದೆ. ಆದರೆ, ತಯಾರಿಕಾ ವಲಯದ ಬೆಳವಣಿಗೆಯು ಶೇ.3.8 ರಿಂದ ಶೇ.13.9ಕ್ಕೆ ಜಿಗಿದಿದೆ. ಗಣಿಗಾರಿಕೆ ವಲಯದ ಬೆಳವಣಿಗೆ ಶೇ.0.1 ರಿಂದ ಶೇ.10ಕ್ಕೆ ಏರಿಕೆ ಕಂಡಿದೆ. ನಿರ್ಮಾಣ ವಲಯದ ಬೆಳವಣಿಗೆಯು ಶೇ.5.7 ರಿಂದ ಶೇ.13.3ಕ್ಕೆ ಏರಿಕೆ ಕಂಡಿದೆ.

ಮೂಲಸೌಕರ್ಯ ವಲಯಗಳ ಬೆಳವಣಿಗೆ ಹೆಚ್ಚಳ : ದೇಶದ ಪ್ರಮುಖ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆಯು 2022ರ ಅಕ್ಟೋಬರ್‌ಗೆ ಹೋಲಿಸಿದರೆ (ಶೇ.0.7) 2023ರ ಅಕ್ಟೋಬರ್ ತಿಂಗಳಲ್ಲಿ ಶೇ.12.1ಕ್ಕೆ ಏರಿಕೆ ಕಂಡಿದೆ. ಕಲ್ಲಿದ್ದಲು ಉಕ್ಕು ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಹೀಗಾಗಿ ಒಟ್ಟಾರೆ ಬೆಳವಣಿಗೆ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. 2023ರ ಸೆಪ್ಟೆಂಬರ್‌ನಲ್ಲಿ 8 ವಲಯಗಳ ಬೆಳವಣಿಗೆ ಶೇ.9.2ರಷ್ಟು ಆಗಿತ್ತು. ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಕಲ್ಲಿದ್ದಲು ಉತ್ಪಾದನೆಯು 2022ರ ಅಕ್ಟೋಬರ್‌ನಲ್ಲಿ ಶೇ.3.8ರಷ್ಟು ಇದ್ದಿದ್ದು 2023ರ ಅಕ್ಟೋಬರ್‌ನಲ್ಲಿ ಶೇ.18.4ಕ್ಕೆ ಏರಿಕೆ ಕಂಡಿದೆ. ಉಕ್ಕು ತಯಾರಿಕೆ ಶೇ.5.8 ರಿಂದ ಶೇ.11ಕ್ಕೆ ಸಿಮೆಂಟ್ ತಯಾರಿಕೆ ಶೇ.4.2ರಿಂದ ಶೇ.17.1ಕ್ಕೆ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆಯು ಶೇ.1.2 ರಿಂದ ಶೇ.20.3ಕ್ಕೆ ಏರಿಕೆ ಕಂಡಿದೆ. 2023-24ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಈ ವಲಯಗಳ ಬೆಳವಣಿಗೆ ಶೇ.8.6ರಷ್ಟು ಆಗಿದೆ. 2022-23ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಶೇ.8.4ರಷ್ಟು ಬೆಳವಣಿಗೆ ಕಂಡುಬಂದಿತ್ತು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ದಿವ್ಯಾ ಪ್ರಿಯದರ್ಶಿನಿ ಎನ್ನುವ ಬ್ಯಾಂಕ್ ಉದ್ಯೋಗಿ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಕಳೆದುಕೊಂಡಿದ್ದ ಚಿನ್ನದ ಉಂಗುರವನ್ನು ಶಿಲ್ಪಾ ಜಿ.ಆರ್. ಮತ್ತು ಈಶ್ವರಮ್ಮ ಎನ್ನುವ ಪ್ರಾಮಾಣಿಕ ಹೋಂ ಗಾರ್ಡ್‌ಗಳು ಅದನ್ನು ಅವರಿಗೆ ತಲುಪಿಸಿದ್ದಾರೆ.
- ತಮಿಳುನಾಡು ಹಾಗೂ ಆಂಧ್ರದ ಕರಾವಳಿ ಭಾಗಗಳಿಗೆ ಮಿಷಾಂಗ್ ಚಂಡಮಾರುತ ಅಪ್ಪಳಿಸಲಿದ್ದು, ಭಾರೀ ಮಳೆಯ ಮುನ್ಸೂಚನೆ ಇರುವ ಕಾರಣ, ಆ ರಾಜ್ಯಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
- ಶೀಘ್ರದಲ್ಲೇ ಬೆಂಗಳೂರಿನ ಹಲಸೂರು ಕೆರೆ ಸಮೀಪದಲ್ಲಿ ಬಿದಿರಿನ ಪ್ರವಾಸಿ ಸೌಧ ನಿರ್ಮಾಣವಾಗುತ್ತಿದ್ದು, ಕಟ್ಟಡವನ್ನು ಬಿದಿರಿನ ಮರದಿಂದ ವಿನ್ಯಾಸಗೊಳಿಸಲಾಗುತ್ತಿದೆ. ಇದು ನೀರು, ಬೆಂಕಿ ಮತ್ತು ಗೆದ್ದಲು ಹಾಗೂ ಅಲ್ಲದೆ, ಮಿಂಚು ಮತ್ತು ಭೂಕಂಪ ನಿರೋಧಕವಾಗಿರುತ್ತದೆ.
- ಉತ್ತರಕಾಶಿಯ ಸಿಲ್ಕಾರಾ ಸುರಂಗ ಕುಸಿತ ದುರಂತದಲ್ಲಿ ಸಿಲುಕಿ ಪ್ರಾಣಾಪಾಯ ಎದುರಿಸುತ್ತಿದ್ದ 41 ಜನ ಕಾರ್ಮಿಕರ ಜೀವ ಉಳಿಸಲು ಅತ್ಯಾಧುನಿಕ ತಂತ್ರಜ್ಞಾನ, ಅಮೆರಿಕದಿಂದ ಬಂದ ಆಗರ್ ಯಂತ್ರ ಸೇರಿದಂತೆ ವಿದೇಶಗಳಿಂದ ತರಿಸಿಕೊಂಡಿದ್ದ ಬೃಹತ್ ಯಂತ್ರಗಳೂ ಕೂಡ ಮಾಡಲಾಗಿದ್ದನ್ನು ಇಂಡಿಯನ್ ಜೂಗಾಡ್ ರ್ಯಾಟ್ ಹೋಲ್

- ಮೈನಿಂಗ್ ತಂಡ ಸಾಧಿಸಿದ್ದಕ್ಕಾಗಿ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
- ಬೆಳಗಾವಿ ನಗರ ಪಾಲಿಕೆ ಮತ್ತು ಚಿತ್ತಾಪುರ ಟೌನ್ ಮುನ್ಸಿಪಲ್ ಕಾರ್ಪೊರೇಷನ್ ಜಂಟಿಯಾಗಿ ವಿವಿಧ ಕಾರ್ಯಕ್ರಮ, ಧಾರ್ಮಿಕ ಸಮಾರಂಭಗಳಲ್ಲಿ ಬಳಕೆಯಾಗುವ ಅಪಾರ ಪ್ರಮಾಣದ ಹೂವಿನ ತ್ಯಾಜ್ಯವನ್ನು ಸಂಗ್ರಹಿಸಿ ಪುಡಿ ಮಾಡಿ ಅದರೊಂದಿಗೆ ಮರದ ಬೆಂಡೆ ಮತ್ತು ಗ್ಲೈಕೋಲ್‌ನ್ನು ಸೇರಿಸಿ, ಪ್ರತಿದಿನ ಸುಮಾರು 20,000 ಸುವಾಸಿತ ಅಗರಬತ್ತಿಗಳನ್ನು ಪ್ರತಿನಿತ್ಯ ತಯಾರಿಸುತ್ತಾರೆ.
- 2023ರ ವರ್ಷಾಂತ್ಯದಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಹಕರಿಗೆ ಶಾಕ್ ನೀಡಿದ್ದು, ಡಿಸೆಂಬರ್ ಮೊದಲ ದಿನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 21 ರೂಪಾಯಿ ಹೆಚ್ಚಳ ಮಾಡಿದೆ.
- ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಹಳ್ಳಿಯೊಂದರ ಹಾರ್ದಿಕ್ ವರ್ಮಾ ಅವರು ಕೆಲಸದ ನಿಮಿತ್ತ ನೆದರ್‌ಲ್ಯಾಂಡ್‌ನ ಕಂಪನಿಯೊಂದರಲ್ಲಿ ಸುಪರ್‌ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅದೇ ಕಂಪನಿಯ ಸಹೋದ್ಯೋಗಿ ಗೇಬ್ರಿಯೆಲಾ ದುಡಾ ಎನ್ನುವ ನೆದರ್‌ಲ್ಯಾಂಡ್‌ನ ಚೆಲುವೆಯನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಉಪಯುಕ್ತವಾಗಿರುತ್ತವೆ : ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ವರ್ಷವಿಡೀ ನಿರಂತರವಾಗಿ ಹಮ್ಮಿಕೊಳ್ಳುವ ವಿಚಾರ ಸಂಕರಣಗಳು ತುಂಬಾ ಉಪಯುಕ್ತವಾಗಿವೆ. ಅಲ್ಲಿ ನುರಿತ ವಿಷಯ ತಜ್ಞರು ವಿವಿಧ ಸಮಸ್ಯೆಗಳ ಬಗ್ಗೆ ಅರ್ಥವಾಗುವ ರೀತಿಯಲ್ಲಿ ನೀಡುವ ಉಪನ್ಯಾಸಗಳಿಂದ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ, ಅಧಿಕಾರಿ, ಸಿಬ್ಬಂದಿಗಳಲ್ಲಿ ವೃತ್ತಿಪರತೆ ಹಾಗೂ ಧೃಢತೆ ಹೆಚ್ಚಿಸಲು ಉಪಯುಕ್ತವಾಗಿರುತ್ತವೆ.

► ಮುರಳೀಧರ ಎನ್.ಕೆ., ಧಾರವಾಡ

ಬಲಿಷ್ಠವಾಗಿ ಬೆಳೆಯಲಿದೆ : 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು, ಜನಸಾಮಾನ್ಯರ ಬದುಕಿನ ಎಲ್ಲಾ ಸ್ಥರಗಳನ್ನು ಆವರಿಸಿಕೊಂಡಿರುವ ಸಹಕಾರ ಕ್ಷೇತ್ರ ಬಲಿಷ್ಠವಾಗಿ ಬೆಳೆಯಲಿ ಎಂದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಸರ್ಕಾರದ ಹಣವನ್ನು ನಮ್ಮ ಸಹಕಾರ ಬ್ಯಾಂಕುಗಳಲ್ಲಿ ಠೇವಣಿ ಇಡುವ ಮೂಲಕ ಶಕ್ತಿ ತುಂಬಿದಲ್ಲಿ, ಇನ್ನೂ ಬಲಿಷ್ಠವಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ.

► ರಘು ರಾಜಾರಾಮ್, ಮೈಸೂರು

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore – 560027.